

ಸಾಂಪ್ರದಾಯಿಕ ತಿಂಗಳ ಸಂಬಳ ಬಂದ ತಕ್ಷಣ ಗಂಡ-ಹೆಂಡತಿ ಜತೆಯಾಗಿ ಕೂತು ಬಜೆಟ್ ಪ್ಲಾನ್ ಮಾಡುವುದು ರೂಢಿ. ಮನೆ ಬಾಡಿಗೆ, ಕಾರಿನ ಸಾಲದ ಕಂತು, ಆರ್. ಡಿ., ಇನ್ಸೂರೆನ್ಸ್, ಕರೆಂಟ್ ಬಿಲ್, ಕೆಬಲ್ ಬಿಲ್, ಮಕ್ಕಳ ಸ್ಕೂಲು ಮತ್ತು ವ್ಯಾನ್ ಫೀಜು, ಅಪ್ಪನ ಬಿಸಿ-ಶುಗರ್ ಮಾತ್ರೆ, ಪೆಟ್ರೋಲ್, ನೀರು, ವೀಕೆಂಡ್ ಟೀಟಿಂಗ್ - ಹೀಗೆಲ್ಲ ದುಡ್ಡು ಹಂಚಿಕೆಯಾಗುತ್ತದೆ. ಇದೆಲ್ಲದರ ನಂತರವೂ ಒಂದು ಸಾವಿರ ರೂಪಾಯಿ ಉಳಿಯಿತೆಂದುಕೊಳ್ಳಿ - ಶಾಖೆಗೆ ಹೋಗೋಣ ಎಂದು ಗಂಡನೋ ಹೆಂಡತಿಯೋ ಹೇಳಬಹುದು. 'ಸಿನಿಮಾ ನೋಡಿ ಅಲ್ಲೇ ಊಟ ಮುಗಿಸಲು ಕನಿಷ್ಠ ಎರಡು ಸಾವಿರ ರೂಪಾಯಿ ಬೇಕು. ಈ ತಿಂಗಳು ಫೈಂಡ್ ಮದುವೆ ಅಟೆಂಡ್ ಮಾಡಬೇಕು, ಅವನಿಗೊಂದು ಗಿಫ್ಟ್ ಕೊಡಬೇಕು. ಅದಕ್ಕೆಲ್ಲ ನಾಲ್ಕು ಸಾವಿರ ರೂಪಾಯಿಯಾದರೂ ಬೇಕು' ಎಂದು ಮತ್ತೊಬ್ಬರು ನೆನಪಿಸಬಹುದು. ಅಂದರೆ, ಈ ಕುಟುಂಬದಲ್ಲಿ ಆದಾಯಕ್ಕಿಂತಲೂ ಖರ್ಚು ಜಾಸ್ತಿ ಎಂದಾಯಿತು. ಸಿನಿಮಾ ಮತ್ತು ಫೈಂಡ್ ಮದುವೆ ಸಲುವಾಗಿ 5 ಸಾವಿರ ರೂಪಾಯಿ ಅಗತ್ಯವಿದೆ. ಈ ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನೇ ಎಕನಾಮಿಕ್ಸ್ ಪರಿಭಾಷೆಯಲ್ಲಿ 'ವಿತ್ತೀಯ ಕೊರತೆ' ಅನ್ನುತ್ತೇವೆ. ಆದಾಯ ಇಲ್ಲ ಅನ್ನುವುದಾದರೆ ಸಾಲ ಮಾಡು; ಸಾಲ ಮಾಡಿಯಾದರೂ ತುಪ್ಪ ತಿನ್ನಿ ಅನ್ನುವುದು ಅರ್ಥಶಾಸ್ತ್ರದ

ಒಂದು ಧಿಯರಿ. ಅದನ್ನೇ ಈ ದಂಪತಿಯೂ ಅನುಸರಿಸಿದರು. ತುಂಬಾ ಯೋಚನೆ ಮಾಡಿ, ಸಿನಿಮಾ ನೋಡೋ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದರು. ಫೈಂಡ್ ಮದುವೆಗಾಗಿ ಗೆಳೆಯರಿಂದ ಕೈಸಾಲ ಪಡೆಯಲು ತೀರ್ಮಾನಿಸಿದರು. ಅದನ್ನು ದೀಪಾವಳಿಗೆ ಬೋನಸ್ ಬಂದಾಗ ತೀರಿಸೋಣ ಅಂದುಕೊಂಡರು.

ಮೇಲಿನದು ಕೋವಿಡ್ ಪೂರ್ವದಲ್ಲಿ ಸಾಮಾನ್ಯ ಕುಟುಂಬದವೊಂದರ ಸ್ಥಿತಿಗಿತಿ. ಇರುವ ಆದಾಯದಲ್ಲೇ ಆ ದಂಪತಿ ಹೇಗೋ ಜೀವನ ನಿರ್ವಹಣೆ ಮಾಡುತ್ತಾ ಒಂದು ಮಟ್ಟದ ನೆಮ್ಮದಿಯಲ್ಲಿಯೇ ಇದ್ದರು. ಆದರೆ, ಕೋವಿಡ್ ನಂತರದ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಕುಟುಂಬದಲ್ಲಿ ಯಾರಿಗೋ ಕೋವಿಡ್ ಬಂದು ಲಕ್ಷಾಂತರ ರೂಪಾಯಿ ಸಾಲವಾಗಿದೆ. ಸಂಬಳ ಅರ್ಧಕ್ಕೆ ಇಳಿದಿದೆ. ಹೆಂಡತಿಯ ಕೆಲಸ ಹೋಗಿದೆ. ಈ ಮಧ್ಯೆ, ಮಗಳ ಮದುವೆಗೆ ಪೇರಿಸಿಟ್ಟಿದ್ದ ಹಣ ಯಾಕಕ್ಕೂ ಸಾಲದು ಅನ್ನುವಂತಾಗಿದೆ. ಮಗನನ್ನು ಎಂಜಿನಿಯರ್‌ಗೆ ಸೇರಿಸಲು ಲಕ್ಷಾಂತರ ರೂಪಾಯಿ ಬೇಕಾಗಿದೆ. ಇಲ್ಲಿ ಕುಟುಂಬದ ಆದಾಯ ಗಣನೀಯವಾಗಿ ಕುಸಿದಿದ್ದರೆ, ಹಣದುಬ್ಬರದ ದೆಸೆಯಿಂದ ಖರ್ಚುಗಳು ಹನುಮಂತನ ಬಾಲದಂತೆ ಬೆಳೆಯುತ್ತಿವೆ. ಇದು ಒಂದು ಕುಟುಂಬದ ಕತೆಯಲ್ಲ. ದೇಶದ ಕೋಟ್ಯಂತರ ಮಧ್ಯಮವರ್ಗದ ಕುಟುಂಬಗಳ ಸ್ಥಿತಿ.

ಕೋವಿಡ್ ಒಂದನೇ ಅಲೆ ಆಯಿತು, ಎರಡನೇ

ಅಲೆ ಆಯಿತು. ಇಲ್ಲಿಗೆ ಎಲ್ಲವೂ ಮುಗಿಯಿತಾ? ಮೂರನೇ ಅಲೆಯ ಗುಮ್ಮ ಬೂದಿಮುಚ್ಚಿದ ಕೆಂಡದಂತಿದೆ. ಇನ್ನೂ ಎಷ್ಟು ಅಲೆಗಳವೆಯೋ ಬಲ್ಲವರು ಯಾರು? ಇಷ್ಟಕ್ಕೂ ಕೋವಿಡ್ ಅಷ್ಟೇ ನಮ್ಮದುರಿನ ಭೂತ ಎಂದು ಏಕೆ ಭಾವಿಸಬೇಕು? ಕೋವಿಡ್‌ಗಿಂತಲೂ ಘೋರ ಆಘಾತ ಯಾವಾಗ ಬೇಕಾದರೂ ಅಪ್ಪಳಿಸಬಹುದು. ಅಂಥ ಪರಿಸ್ಥಿತಿಯಲ್ಲಿ ಜೀವ-ಜೀವನ ಉಳಿಸಿಕೊಳ್ಳುವುದು ಒಂದು ಸವಾಲು. ಆ ಪರಿಸ್ಥಿತಿ ನಿಭಾಯಿಸಲು ಆರ್ಥಿಕ ಚೈತನ್ಯ ಹೊಂದಿರಬೇಕಾಗುತ್ತದೆ. ಕೋವಿಡ್ ವ್ಯಾಕ್ಸಿನ್‌ಗಿಂತಲೂ ಜೀವನಶೈಲಿಯನ್ನು ಬದಲಿಸಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದು ಮುಖ್ಯ. ಅದೇ ರೀತಿಯಲ್ಲಿ ಆರ್ಥಿಕ ಶಿಸ್ತು, ಸ್ಟಾರ್ಟ್ ಹೂಡಿಕೆಯಿಂದಾಗಿ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸಂದರ್ಭಗಳು ಮತ್ತು ಸವಾಲುಗಳನ್ನು ನಿಭಾಯಿಸಬಹುದು. ಕೋವಿಡ್ ನೆಪದಲ್ಲಿ ದೇಹದ ಆರೋಗ್ಯ ಮತ್ತು ಬದುಕಿನ ಆರ್ಥಿಕ ಆರೋಗ್ಯಕ್ಕೆ ಒತ್ತು ನೀಡಬೇಕು.

ವತಕ್ಕೆ ಸಾಲುತ್ತೆ ಉಳಿತಾಯ?

ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳನ್ನು ಮಾಡಲು ಈಗ 5ರಿಂದ 10 ಲಕ್ಷ ರೂಪಾಯಿಗಳಾದರೂ ಬೇಕು. ಈಗ ₹ 5 ಲಕ್ಷ ಸಾಕಾಗಬಹುದು. ಆದರೆ, 5 ವರ್ಷಗಳ ನಂತರ ಶೇ. 6ರಷ್ಟು ಹಣದುಬ್ಬರ ಲೆಕ್ಕ ಹಾಕಿದರೆ ಆಗ ₹ 6.69 ಲಕ್ಷ ಬೇಕಾಗುತ್ತದೆ. 10 ವರ್ಷಗಳಿಗೆ

